

ಸಭಾಪಂಗಡವಲ್ಲದ ಕ್ರೈಸ್ತತ್ವ -

ಯಾವುದರಲ್ಲಿ ಬಾಪ್ತಿಸ್ಮ ಹೊಂದಿದ್ದು?

“Into” ಎಂಬ ಪದವು ಇಂಗ್ಲೀಷ್ ಮಾತಾಡುವ ಜನರಿಗೆ ಬಹಳ ಚೆನ್ನಾಗಿ ತಿಳಿದಿರುತ್ತದೆ. ಅದನ್ನು ಸ್ಪಷ್ಟಪಡಿಸುವುದಕ್ಕಾಗಿ ಒಂದು ಪ್ರಯತ್ನದಲ್ಲಿ ಅದರ ಅರ್ಥದ ಮೇಲೆ ಉಳಿದುಕೊಳ್ಳುವ ಅವಶ್ಯಕತೆ ಕಂಡುಬಂದದಿಲ್ಲ. ಹಾಗಿದ್ದರೂ, ಬೇಸರಗೊಳ್ಳುವ ಗಂಡಾಂತರದಲ್ಲೆಯೂ, ಅದರ ನಿರ್ಧರಿಸಲ್ಪಟ್ಟ ನಿರ್ದಿಷ್ಟ ಅರ್ಥಕ್ಕೆ ವಿಶೇಷ ಗಮನ ಕೊಡಲು ಕರೆಯಲು ಬಯಸುತ್ತೇನೆ. ಸತ್ಯದ ಸ್ಪಷ್ಟವಾದ ಅರ್ಥಕ್ಕೆ ಅದು ಕೆಲವು ಆತ್ಮಗಳಿಗೆ ನೆಹಾಯ ಮಾಡಬಹುದು; ಹಾಗಿದ್ದರೆ, ಈ ಒಂದರ ನಿಮಿತ್ತವಾಗಿ ನಾವು ಇತರರನ್ನು ಬೇಸರಗೊಳಿಸಬಹುದು.

ಈ ಪದದ ಉಪಯೋಗವನ್ನು ಉದಾಹರಿಸೋಣ. ಒಬ್ಬ ತಾಯಿಗೆ ಯಾರೋ ಒಬ್ಬರು ಆಕೆಯ ಮಗುವು ಭಾವಿಯಲ್ಲಿ “into” ಬಿದ್ದಿರುವುದು ಎಂದು ಹೇಳಿದರೆ, ತಾಯಿಯು ಮಗುವು ನಿರ್ದಿಷ್ಟವಾಗಿ ಎಲ್ಲಿ ಇರುವುದು ಎಂದು ತಿಳಿಯುವಳು; ಕೂಡಲೇ ಆಕೆ ಓಡುವಳು ಮತ್ತು ಆಕೆ ಆ ಭಾವಿಯ ಬಳಿಗೆ ಬರುವವರೆಗೆ ಎಂದೂ ನಿಲ್ಲುವುದಿಲ್ಲ. ಮಗುವನ್ನು ಬಾವಿಯಿಂದ ಹೊರಗೆ “out” ತೆಗೆಯಲು ಪ್ರತಿಯೊಂದು ಪ್ರಯತ್ನ ಮಾಡಲ್ಪಡುವುದು. ಅದರಂತೆ, ಒಳ್ಳೆ ಅಧಿಕಾರದಿಂದ ಒಬ್ಬ ಕೆಲಸವು ಒಂದು ಮನೆಯಲ್ಲಿ “into” ಹೋಗಿರುವನೆಂದು ನಾರಲ್ವಿಟ್ಟಾಗ, ಫೋಲಿಸ್ ಆಫೀಸರನು ಹೊರಗೆ ಅವನನ್ನು ಹುಡುಕುವುದಿಲ್ಲ. ಒಬ್ಬ ಮಗನು ತನ್ನ ತಂದೆಗೆ, ಹೇಸರಗತ್ತೆಗಳು ಧಾನ್ಯದ ಗದ್ದೆಯೊಳಗೆ “into” ಜಿಗಿದು ಹೋಗಿವೆ ಎಂದು ಹೇಳಿದರೆ, ಹೆಚ್ಚಿನ ವಿವರಣೆಯಿಲ್ಲದೆ ತಂದೆಯು ಹೇಸರಗತ್ತೆಗಳು ಹೊಲದಿಂದ ಇಲ್ಲವೇ ಹಸಿರುಗಾವಳಿನಿಂದ - ಅವು ಅಲ್ಲಿ ಇರಬೇಕೆಂಬ ಉದ್ದೇಶವಿತ್ತು - “ಹೊರಗೆ” “out of” ಜಿಗಿದು ಹೋಗಿ, ಧಾನ್ಯದ ಗದ್ದೆಯೊಳಗೆ “into” ಪ್ರವೇಶಿಸಿರುವವು ಎಂದು ಅರ್ಥಮಾಡಿಕೊಳ್ಳುವನು.

“into” ಎಂಬುದರ ಅರ್ಥವು ನಾವೆಲ್ಲರೂ ಯಾವಾಗಲೂ “ನೋಡುವಂತೆ” ಇಲ್ಲವೇ ಒಂದೇ ಲೀತಿಯಲ್ಲಿ ಅರ್ಥಮಾಡಿಕೊಳ್ಳುವಂತೆ, ಅಷ್ಟು ಅದರ ಅರ್ಥವು ನಿರ್ಧರಿಸಲ್ಪಟ್ಟದೆ ಮತ್ತು ನಿಶ್ಚಿತವಾದದ್ದಾಗಿರುತ್ತದೆ. ಅದರ ಪ್ರತಿಯೊಂದು ಉಪಯೋಗದಲ್ಲಿ, ಯಾವುದೋ ಒಂದರೊಳಗಿಂದ ದಾಟಿ ಯಾವುದೋ ಒಂದರೊಳಗೆ ಹೋಗುವುದನ್ನು ನಾವು ತಿಳಿಯುತ್ತೇವೆ. ಧಾನ್ಯದ ಗದ್ದೆಯೊಳಗೆ “into” ಹೇಸರಗತ್ತೆಗಳು ಜಿಗಿದಾಗ, ಅವು ಮೊದಲು ಎಲ್ಲಿ ಇದ್ದವೋ ಅದರ ಹೊರಗೆ “out of” ಜಿಗಿಯಲು ಒತ್ತಾಯಿಸಲ್ಪಟ್ಟವು. ಇದು ಅತ್ಯವಶ್ಯಕವಾದದ್ದಾಗಿದ್ದು, ಈ ಲೀತಿಯಲ್ಲಿ “ನೋಡುವ” ಪ್ರತಿಯೊಬ್ಬ ವ್ಯಕ್ತಿಯು ಈ ಉಪಯೋಗವನ್ನು ಒಪ್ಪಿಕೊಳ್ಳುವನು. ಅಂಥ ವಾಕ್ಯಗಳಲ್ಲಿ “into” ಎಂಬುದರ ಅರ್ಥದ ಮೇಲೆ ಪ್ರತಿಯೊಬ್ಬ ವಾಚಕನು ಇತರ ಪ್ರತಿಯೊಬ್ಬನೊಂದಿಗೆ ಪರಿಪೂರ್ಣವಾಗಿ ಒಪ್ಪಿಗೆಯಿಂದ ಇರುವನು. ಅದರ ಅರ್ಥವನ್ನು ತಪ್ಪಾಗಿ ತಿಳಿದುಕೊಳ್ಳುವುದು ಸಂಪೂರ್ಣವಾಗಿ ಅನಾಧ್ಯವಾದದ್ದಾಗಿದೆ. ಸರಳವಾದ “into” ಪದವನ್ನೊಳಗೊಂಡು, ವ್ಯಾಖ್ಯಾನಿಸುವಾಗ ಯಥಾರ್ಥವಾದ ಇಬ್ಬರನ್ನು “into” ಎಂಬ ಪದವನ್ನು ತಪ್ಪಾಗಿ

ಅರ್ಥಮಾಡಿಕೊಳ್ಳಲು ನಡಿಸಬಹುದಾದ ಒಂದು ಇಂಗ್ಲಿಷ್ ವಾಕ್ಯವನ್ನು ಯಾರಾದರೂ ರಚಿಸುವದನ್ನು ನೋಡಲು ನನಗೆ ಆಸಕ್ತಿಯಿದೆ.

ಒಂದು ಹೇಸರಗತ್ತೆಯು ತಾನು ಈಗಾಗಲೇ ಇದ್ದ ಸ್ಥಳದೊಳಗೆ “into” ಜಿಗಿಯ ಬಹುದೋ? ಈಗಾಗಲೇ ಆ ಬಾವಿಯಲ್ಲಿ ಇದ್ದ ಮಗುವು ಆ ಬಾವಿಯೊಳಗೆ (into) ಜೀವಬಹುದೇ? ಮೊದಲು ಆ ಸ್ಥಳದ ಹೊರಗೆ ಇಲ್ಲವೇ ಯಾವುದಾದರೂ “ಒಳಗೆ” ದಾಟಬಹುದೋ, “ಒಳಗೆ” ಜಿಗಿಯ ಬಹುದೋ, “ಒಳಗೆ” ಜೀವಬಹುದೋ ಇಲ್ಲವೇ ಬೇರೆ ಇತರ ಮಾರ್ಗದಿಂದ ಆ ಸ್ಥಳದೊಳಗೆ ಪ್ರವೇಶಿಸಬಹುದೋ? ಒಬ್ಬ ಯುವತಿ ಈಗಾಗಲೇ ಮದುವೆಯಾದವಳು ಮದುವೆಯ ಸಂಬಂಧದಲ್ಲಿ ಪ್ರವೇಶಿಸಬಹುದೋ? ಮದುವೆಯ ಮೊದಲು ಆಕೆ ಸಂಬಂಧದಿಂದ ಹೊರಗಿದ್ದಳು; ಆದರೆ ಮದುವೆಯಾದ ತರುವಾಯ ಆ ಸಂಬಂಧದೊಳಗೆ “into” ದಾಟುವಳು ಮತ್ತು ಅನಂತರ ಆ ಸಂಬಂಧದಲ್ಲಿ “in” ಉಳಿದುಕೊಳ್ಳುವಳು.

ಈಗ “into” ಎಂಬುದರ ಸ್ಪಷ್ಟವಾಗಿ ನಿರೂಪಿಸಿದ ಅರ್ಥದೊಂದಿಗೆ, ಯಥಾರ್ಥ ಹೃದಯಗಳು ಪರಿಶುದ್ಧ ಬರಹದಿಂದ ತೆಲವು ಸ್ಪಷ್ಟವಾದ ವಾಕ್ಯಭಾಗಗಳನ್ನು ಪರಿಚ್ಛೇದಿಸಿ ಬೇಕೆಂದು ಕೇಳಿಕೊಳ್ಳುತ್ತೇನೆ:

ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪರಿಶುದ್ಧಾತ್ಮನ ಹೆಸರಿನಲ್ಲಿ ಬಾಪ್ತಿಸ್ಮ್ ಮಾಡಿಸಿ ನಾನು ನಿಮಗೆ ಅಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ (ಮತ್ತಾಯ 28:19).

ಅವರು ಆ ಮಾತನ್ನು ಕೇಳಿ ಕರ್ತನಾದ ಯೇಸುವಿನ ಹೆಸರಿನಲ್ಲಿ ಬಾಪ್ತಿಸ್ಮ್ ಮಾಡಿಸಿಕೊಂಡರು (ಅಪೊಸ್ತಲರ ಕೃತ್ಯಗಳು 19:5).

ಕ್ರಿಸ್ತ ಯೇಸುವಿನಲ್ಲಿ ಸೇರುವದಕ್ಕೆ ಬಾಪ್ತಿಸ್ಮ್ ಮಾಡಿಸಿಕೊಂಡವರಾದ ನಾವೆಲ್ಲರೂ ಆತನ ಮರಣದಲ್ಲಿ ಪಾಲುಗಾರರಾಗುವದಕ್ಕೆ ಬಾಪ್ತಿಸ್ಮ್ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ? (ರೋಮಾಪುರ 6:3).

ನಾವೆಲ್ಲರೂ ಒಂದೇ ದೇಹವಾಗುವದಕ್ಕಾಗಿ ಒಂದೇ ಆತ್ಮನಲ್ಲಿ ಬಾಪ್ತಿಸ್ಮ್ ಮಾಡಿಸಿಕೊಂಡೆವು (1 ಕೊರಿಂಥ 12:13ಎ).

ಕ್ರಿಸ್ತನಲ್ಲಿ ಸೇರುವದಕ್ಕೆ ಬಾಪ್ತಿಸ್ಮ್ ಮಾಡಿಸಿಕೊಂಡಿರುವ ನೀವೆಲ್ಲರೂ ಕ್ರಿಸ್ತನನ್ನು ಧರಿಸಿಕೊಂಡಿರಿ (ಗಲಾತ್ಯ 3:27).

ಆದುದರಿಂದ, ಹೊಸ ಒಡಂಬಡಿಕೆಯ ಸಮಯಗಳಲ್ಲಿ, ದೇವರ ಪರಿಶುದ್ಧ ಜನರು, ಮೇಲನ ಬಲದಿಂದ ಚಲಿಸಲ್ಪಟ್ಟು, ತಂದೆಯ, ಕುಮಾರನ ಮತ್ತು ಪರಿಶುದ್ಧಾತ್ಮನ ಹೆಸರಿನಲ್ಲಿ “into” (eis) ಜನರಿಗೆ ಬಾಪ್ತಿಸ್ಮ್ ಮಾಡಿಸಿದರು. ಅವರು ಅವರನ್ನು ಕರ್ತನಾದ ಯೇಸುವಿನ ಹೆಸರಿನಲ್ಲಿ “into” (eis) ಬಾಪ್ತಿಸ್ಮ್ ಮಾಡಿಸಿದರು. ಅವರು ಅವರನ್ನು ಕ್ರಿಸ್ತನಲ್ಲಿ “into” (eis) ಬಾಪ್ತಿಸ್ಮ್ ಮಾಡಿಸಿದರು. ಅವರು ಅವರನ್ನು ಕ್ರಿಸ್ತನ ಮರಣದಲ್ಲಿ “into” (eis) ಬಾಪ್ತಿಸ್ಮ್ ಮಾಡಿಸಿದರು. ಅವರು ಅವರನ್ನು ಒಂದು ದೇಹದಲ್ಲಿ “into” (eis) ಬಾಪ್ತಿಸ್ಮ್ ಮಾಡಿಸಿದರು. ಅವರು ಅವರನ್ನು ಕ್ರಿಸ್ತನಲ್ಲಿ “into” (eis) ಬಾಪ್ತಿಸ್ಮ್

ಮಾಡಿಸಿದರು; ಹೀಗೆ ಬಾಪ್ಟಿಸ್ಕೆ ಮಾಡಿಸಿಕೊಂಡವರು ಆತನನ್ನು ಧರಿಸಿಕೊಂಡರು. ಅಂತಿಮವಾಗಿ, ಅಪೊಸ್ತಲರು ಜನರನ್ನು ಅವರ ಪಾಪಗಳ ಪರಿಹಾರದೊಳಗೆ ಇಲ್ಲವೇ ಪರಿಹಾರದಲ್ಲ “unto” or “into” (eis) ಬಾಪ್ಟಿಸ್ಕೆ ಮಾಡಿಸಿದರು.

ಈ ವಾಕ್ಯಭಾಗಗಳಲ್ಲಿಯ “into” ಪದಕ್ಕೆ ಸ್ಪಷ್ಟವಾದ ಅರ್ಥವನ್ನು ಕೊಟ್ಟರೆ, ಆಗ ಯಾವುದೇ ತಪ್ಪಾದ ತಿಳುವಳಿಕೆ ಇರುವುದಿಲ್ಲ. ಹೊಸ ಒಡಂಬಡಿಕೆಯ ಸಮಯಗಳಲ್ಲಿ ಜನರು, ತಮ್ಮ ಬಾಪ್ಟಿಸ್ಕೆಕ್ಕಿಂತ ಮೊದಲು, ತಂದೆಯ, ಮಗನ ಮತ್ತು ಪರಿಶುದ್ಧಾತ್ಮನ ಹೆಸರಿನ “ಹೊರಗೆ” ಕ್ರಿಸ್ತನ ಮರಣದ “ಹೊರಗೆ” ಮತ್ತು ಪಾಪಗಳ ಪರಿಹಾರದಿಂದ “ದೂರದಲ್ಲ” ಇದ್ದರು. ಬಾಪ್ಟಿಸ್ಕೆದಿಂದ, ಈ ಪರಿಶುದ್ಧವಾಗಿ ಮತ್ತು ದೈವಿಕವಾಗಿ ಸೃಷ್ಟಿಸಲ್ಪಟ್ಟ ಸಂಬಂಧದಲ್ಲಿ ಹಾಗೂ ಆಶೀರ್ವಾದಗಳಲ್ಲಿ ಅವು ಪ್ರವೇಶಿಸಿದವು.

ಆದುದರಿಂದ ಪರಿಶುದ್ಧ ಹೆಸರುಗಳಿಂದ ಪ್ರವೇಶಿಸುವುದರಿಂದ, ಕ್ರಿಸ್ತನ ಮರಣದಲ್ಲಿ ಪ್ರವೇಶಿಸುವುದರಿಂದ, ಕ್ರಿಸ್ತನ ಪರಿಶುದ್ಧ ದೇಹದಲ್ಲಿ ಪ್ರವೇಶಿಸುವುದರಿಂದ ಮತ್ತು ಪಾಪಗಳ ಪರಿಹಾರಕ್ಕೆ ಬರುವುದರಿಂದ ಹೊಂದಿಕೊಳ್ಳುವ ಯಾವುದೇ ಆಶೀರ್ವಾದಗಳು, ಪರಿಶುದ್ಧ ಬರಹದ ಬಾಪ್ಟಿಸ್ಕೆದ ಮೇಲೆ ಅವಲಂಬಿಸಿರುತ್ತವೆ. ಇದು ಹಾಗೆ ಇರತಕ್ಕದ್ದು. ಇಲ್ಲದಿದ್ದರೆ, ವಿಚಾರವನ್ನು ವ್ಯಕ್ತಪಡಿಸಲು ಭಾಷೆಯು ಯೋಗ್ಯವಾದ ಸಾಧನವಾಗುವುದಿಲ್ಲ, ಹಾಗೂ ಮಾತಿನ ಬಲದಿಂದ ವ್ಯಕ್ತಪಡಿಸಲ್ಪಟ್ಟ ಯಾವುದರ ಮೇಲೆಯೂ ನಾವು ಅವಲಂಬಿಸಲಾಗುವುದಿಲ್ಲ.

ಅಳುತ್ತಿದ್ದ ಮತ್ತು ರೋದಿಸುತ್ತಿದ್ದ, ತಾರ್ಕನ ಸೌಲಿಗೆ ಅನನೀಯನು, “... ಎದ್ದು ಆತನ ಹೆಸರನ್ನು ಹೇಳಿಕೊಳ್ಳುವವನಾಗಿ ಬಾಪ್ಟಿಸ್ಕೆ ಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೊಂಡು” (ಅಪೊಸ್ತಲರ ಕೃತ್ಯಗಳು 22:16) ಎಂದು ಹೇಳಿದ್ದರಲ್ಲಿ ಆಶ್ಚರ್ಯವಿಲ್ಲ. “... ಕೆಲವರು ಅಂದರೆ ಎಂಟೇ ಜನರು ನೇಲಿ ನೀಲಿನ ಮೂಲಕ ರಕ್ಷಣೆಯನ್ನು ಹೊಂದಿದರು. ಆ ನೀಲಿಗೆ ಅನುರೂಪವಾದ ಬಾಪ್ಟಿಸ್ಕೆವು ... ಈಗ ನಿಮ್ಮನ್ನು ರಕ್ಷಿಸುವುದು ...” (1 ಪೇತ್ರ 3:20, 21ಎ) ಎಂದು ಪೇತ್ರನು ಹೇಳಿದ್ದರಲ್ಲಿ ಆಶ್ಚರ್ಯವಿಲ್ಲ.

ಪರಿಶುದ್ಧ ಜನರು ಬೇರೆಯಾಗಿ ಹೇಗೆ ಬೋಧಿಸಿದ್ದಿರಬಹುದು? ಯೇಸುವು ತನ್ನ ಕೊನೆಯ ಮತ್ತು ಅಂತಿಮ ಅಪ್ಪಣೆಗಳನ್ನು ಕೊಡುವುದರಲ್ಲಿ ಹೀಗೆ ಹೇಳಿದನು, “ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿ. ನಂಜಿ ಬಾಪ್ಟಿಸ್ಕೆ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು ನಂಬದೆ ಹೋಗುವವನು ದಂಡನೆಗೆ ಗುಲಿಯಾಗುವನು” (ಮಾರ್ಕ 16:15, 16) ನಿಜವಾಗಿಯೂ, ಯೇಸುವು ಮತ್ತು ಪ್ರೇರೇಪಿತ ಅಪೊಸ್ತಲರು ಯೋಗ್ಯವಾಗಿ ಸಿದ್ಧಪಡಿಸಲ್ಪಟ್ಟ ಹೃದಯವು ಪರಿಶುದ್ಧ ಬರಹದ ಬಾಪ್ಟಿಸ್ಕೆದ ಕಾರ್ಯದಲ್ಲಿ, ಅದರ ಪೂರ್ತಿಗೊಳಿಸುವಿಕೆಯಲ್ಲಿ ರಕ್ಷಿಸಲ್ಪಟ್ಟಿದೆ ಎಂದು ಬೋಧಿಸಿರದಿದ್ದರೆ, ಅದು ಮಾನವ ಭಾಷಣದಿಂದ ಮಾಡಲ್ಪಡಲಾರದು.

ಮತ್ತೊಮ್ಮೆ ಯಥಾರ್ಥ ಹೃದಯಲಿಗೆ ಮನವಿ ಮಾಡಿಕೊಳ್ಳುತ್ತೇನೆ. ಈ ವಿಷಯದಲ್ಲಿ ಪರಿಶುದ್ಧಾತ್ಮನು ಅಷ್ಟು ಸರಳವಾಗಿಯೂ ಮತ್ತು ಸ್ಪಷ್ಟವಾಗಿಯೂ ಇರುವಾಗ, ರಕ್ಷಣೆಗೆ ಬಾಪ್ಟಿಸ್ಕೆದ ಸಂಬಂಧವನ್ನು ಕುರಿತು, ಇಲ್ಲವೇ ಪಾಪಗಳ ಪರಿಹಾರವನ್ನು ಕುರಿತು ವಿಭಜನೆಗೊಂಡು ಪಕ್ಷಗಳಾಗಿ ಮಾರ್ಗದಲ್ಲಿ “ಕವಲು”ಗಳನ್ನಾಗಿ ಮಾಡುವುದು ಹೇಗೆ? ಅದೇ ಸಂಗತಿಗಳನ್ನು ಮಾತಾಡಬೇಕೆಂದು, ನಮ್ಮೊಳಗೆ ಭೇದಗಳು ಇರಬಾರದೆಂದು, ಆದರೆ ಒಂದೇ ಮನಸ್ಸುಳ್ಳವರೂ ಒಂದೇ ಅಭಿಪ್ರಾಯವುಳ್ಳವರೂ ಆಗಿದ್ದು ಪರಿಪೂರ್ಣವಾಗಿ ಒಟ್ಟಾಗಿ ಕೂಡಿಕೊಂಡು ಇರುವವರಾಗಿರಬೇಕು ಎಂದು ನಮ್ಮ ಧನ್ಯ ಕರ್ತನು ಕೇಳಿಕೊಳ್ಳುತ್ತಾನೆ: ಹೇಗೆ ನಿಜವಾದ ಮತ್ತು ನಿಷ್ಠೆಯ ಹೃದಯಗಳು

ಯೇಸುಬಿಗೆ ನಿಷ್ಠೆಯಿಂದ ಮುಂದುವರಿಯುವವು ಮತ್ತು ಪರಿಶುದ್ಧಾತ್ಮನ ಸ್ಪಷ್ಟವಾದ ಬೋಧನೆಯ ಮೇಲೆ ಭಿನ್ನತೆಯುಳ್ಳವುಗಳಾಗಿ ಬೇರೆಯಾಗಿರುವವು ಎಂಬುದು ನನ್ನ ತಿಳುವಳಿಕೆಗೆ ಬೀಳುತ್ತದೆ. ಅವರು ನಿಷ್ಠೆಯಿಂದಿರುವರು ಎಂದು ಹೇಳುವುದು ಮತ್ತು ಭೇದಗಳಿಲ್ಲ ಮುಂದುವರಿಯುವುದು ಹೇಗೆ ಎಂಬುದು ನಾನು ನೋಡುವದಕ್ಕಿಂತ ಹೆಚ್ಚಿನದಾಗಿದೆ. ವಿಭಿನ್ನವಾಗಿ ಉದ್ದೇಶಪೂರ್ವಕವಾಗಿ ಪ್ರೋತ್ಸಾಹಿಸಲ್ಪಟ್ಟಾಗ ಮತ್ತು ನಮ್ಮ ಕರ್ತನ ಸ್ಪಷ್ಟವಾದ ಮತ್ತು ಸರಳವಾದ ಬೋಧನೆಯಲ್ಲಿ ಮುಂದುವರಿದಾಗ, ದುಷ್ಟತ್ವ ಮತ್ತು ಪಾಪವು ನಿಶ್ಚಯವಾಗಿಯೂ ಬಾಗಿಲ ಬಳಿಯಲ್ಲಿ ನುಸುಳುತ್ತಿರುವವು.

ಪುನಃ “ಪಕ್ಷಗಳನ್ನು” “ಸಿದ್ಧಾಂತಗಳನ್ನು” ಮತ್ತು ಸಭಾಪಂಗಡತ್ವವನ್ನು ಬಿಟ್ಟು ಜಡಲು ಸಿದ್ಧರಾದವರಿಗೆ, ಕೇವಲ ಕ್ರೈಸ್ತರಾಗಿರಲು - ಪೇತ್ರ, ಯಾಕೋಬ ಮತ್ತು ಯೋಹಾನ್‌ರಂಥ ಕ್ರೈಸ್ತರಾಗಿರುವದರಲ್ಲಿ ತೃಪ್ತರೂ ಸಂತೋಷವುಳ್ಳವರೂ ಆಗಿರಲು ಎಂದು ಬೇಡಿಕೊಳ್ಳುತ್ತೇನೆ. ಯೆರೂಸಲೇಮಿನ ಸಭೆಯ ಎಲ್ಲಾ ಸದಸ್ಯರಂತೆ - ಹೊಸ ಒಡಂಬಡಿಕೆಯ ಸಮಯಗಳಲ್ಲಿಯ ಎಲ್ಲಾ ಕ್ರೈಸ್ತರಂತೆ ನಾವು ಕ್ರೈಸ್ತರಾಗಿರೋಣ. ಸಾಯುತ್ತಿದ್ದ ರಕ್ಷಕನ ಆನತ್ತಿಯುಳ್ಳ ಪ್ರಾರ್ಥನೆಯು ಪುನಃ ವಾಸ್ತವಿಕತೆಯಾಗಲಿ! ಯೇಸುವಿನ ನಿಖರವಾಗಿ ನಮ್ಮಲ್ಲಿ ಯಾರೂ, ಪರಿಶುದ್ಧಾತ್ಮನಿಗೆ ಬೇಡವಾದ ಯಾವುದನ್ನಾದರೂ ಮತ್ತು ಪ್ರತಿಯೊಂದನ್ನೂ ಬಿಟ್ಟು ಜಡಲು ಸಿದ್ಧರಾಗಿದ್ದೇವೆ? ಈ ಐಕ್ಯತೆಯನ್ನು ತೋರಿಸುವುದು ನಮ್ಮ ಕರ್ತನನ್ನು ಸಂತುಷ್ಟಗೊಳಿಸುವುದು; ಮತ್ತು ಆದರ ಮೂಲಕ, ತಪ್ಪಿ ಹೋದ ಜಗತ್ತು ದೇವರು ಆತನನ್ನು ಕಳುಹಿಸಿದನೆಂದು ನಂಬುವುದು. ಕ್ರಿಸ್ತನಲ್ಲಿ ಒಂದಾಗುವದಕ್ಕೆ ನಿಜವಾದ ಹೃದಯಗಳನ್ನು ಜಲಿಸುವುದು ಯಾವುದೂ ಇರುವದಿಲ್ಲವೋ?

ಪರಿಶುದ್ಧ ಬರಹಗಳಲ್ಲಿ “ಕ್ರೈಸ್ತ” ಮತ್ತು “ಕ್ರೈಸ್ತರು” ಎಂಬ ಪದಗಳು

“...ಆ ಮೇಲೆ ಅವರು ಪುರಾ ಒಂದು ವರುಷ ಸಭೆಯವರ ಸಂಗಡ ಕೂಡಿಯಿದ್ದು ಬಹು ಜನರಿಗೆ ಉಪದೇಶ ಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲು ಬಂತು” (ಅಪೊಸ್ತಲರ ಕೃತ್ಯಗಳು 11:26).

“ಅದಕ್ಕೆ ಅಗ್ರಿಪ್ಪನು - ಅಲ್ಪಪ್ರಯತ್ನದಿಂದ ನನ್ನನ್ನು ಕ್ರೈಸ್ತನಾಗುವದಕ್ಕೆ ಒಡಂಬಡಿಸುತ್ತೀಯೋ?” (ಅಪೊಸ್ತಲರ ಕೃತ್ಯಗಳು 26:28).

“ಆದರೆ ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ” (1 ಪೇತ್ರ 4:16).